



0404/2059/0805

**IV Semester 3 Year LL.B./VIII Semester 5 Year B.A. LL.B. (Maj.-Min. System)/
VIII Semester 5 Year B.Com.LL.B./VIII Semester 5 Year B.A.LL.B./
B.B.A.LL.B. Examination, October/November 2021
OPT.-II : BANKING LAW**

Duration : 3 Hours

Max. Marks : 100

Instructions : 1. Answer Q. No. 11 and any five of the remaining questions.

2. Q. No. 11 carries 20 marks and the remaining questions carry 16 marks each.

3. Answer should be written either in English or Kannada completely.

- Q. No. 1. Explain the growth and development of Banking institutions in India. Marks : 16
ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುರಿತು ವಿವರಿಸಿ.
- Q. No. 2. Explain the functions of Reserve Bank of India and discuss its supervisory role. Marks : 16
ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ ಮತ್ತು ಇದರ ಮೇಲ್ವಿಚಾರಣಾ ಪಾತ್ರಗಳನ್ನು ಕುರಿತು ಚರ್ಚಿಸಿ.
- Q. No. 3. 'Banker's duty of secrecy is not absolute'. Explain when the disclosure of account is justified. Marks : 16
ಬ್ಯಾಂಕರ್‌ನ ರಹಸ್ಯ ಪಾಲನ ಕರ್ತವ್ಯ ನಿರುಪಾದಿಕವಾದುದಲ್ಲ. ಯಾವ ಸಂದರ್ಭಗಳಲ್ಲಿ ಖಾತೆಯನ್ನು ಬಹಿರಂಗ ಪಡಿಸುವಿಕೆ ಕ್ರಮಬದ್ಧವಾಗಿರುತ್ತದೆ ಎಂಬುದನ್ನು ವಿವರಿಸಿ.
- Q. No. 4. Define cheque. Explain the different kinds of crossing of a cheque along with their effects. Marks : 16
ಚೆಕ್‌ನ್ನು ವ್ಯಾಖ್ಯಾನಿಸಿ. ವಿವಿಧ ರೀತಿಯ ರೇಖಿತ (ಅಡ್ಡಗೆರೆ) ಚೆಕ್‌ಗಳನ್ನು ಅವುಗಳ ಪರಿಣಾಮಗಳೊಂದಿಗೆ ವಿವರಿಸಿ.
- Q. No. 5. Who is paying banker ? State the statutory protections available to paying banker. Marks : 16
ಪಾವತಿ ಬ್ಯಾಂಕರ್ ಎಂದರೆ ಯಾರು ? ಪಾವತಿ ಬ್ಯಾಂಕರಿಗೆ ಇರುವ ಶಾಸನಬದ್ಧ ರಕ್ಷೆಗಳನ್ನು ತಿಳಿಸಿ.
- Q. No. 6. Define holder and holder in due course. What are the privileges of holder in due course ? Marks : 16
ಧಾರಕ ಮತ್ತು ಯುಕ್ತ ಕ್ರಮದಲ್ಲಿ ಧಾರಕ ಇವರನ್ನು ವ್ಯಾಖ್ಯಾನಿಸಿ. ಯುಕ್ತ ಕ್ರಮದಲ್ಲಿ ಧಾರಕನ ಸವಲತ್ತುಗಳಾವುವು ?

P.T.O.

0404/2059/0805



- Q. No. 7. Discuss powers and functions of banking ombudsman. Marks : 16
ಬ್ಯಾಂಕಿಂಗ್ ಓಂಬಡ್ಸ್‌ಮನ್ ಇವರ ಅಧಿಕಾರ ಮತ್ತು ಕಾರ್ಯಗಳನ್ನು ಚರ್ಚಿಸಿ.
- Q. No. 8. Define indigenous banking. Briefly explain its functions. Marks : 16
ಸ್ಥಳೀಯ ಬ್ಯಾಂಕಿಂಗ್ ಅನ್ನು ವ್ಯಾಖ್ಯಾನಿಸಿ. ಅದರ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- Q. No. 9. Discuss the precautions to be taken by a banker while lending against goods. Marks : 16
ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಬ್ಯಾಂಕರನು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ಚರ್ಚಿಸಿ.
- Q. No. 10. Write short note on **any two** of the following : Marks : 2×8=16
ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ:
- (a) Internet banking.
ಅಂತರ್ಜಾಲ ಬ್ಯಾಂಕಿಂಗ್.
 - (b) Promissory note.
ವಾಗ್ದಾನ ಪತ್ರ.
 - (c) Cyber evidence.
ವಿದ್ಯುನ್ಮಾನ ಸಾಕ್ಷ್ಯ.
- Q. No. 11. Solve **any two** of the following problems : Marks : 2×10=20
ಈ ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ಪರಿಹರಿಸಿ:
- (a) 'A' has issued a cheque in the name of 'B' who is a minor. Can 'B' receive the payment from the bank.
'ಅ' ಎಂಬುವನು ಅಪ್ರಾಪ್ತನಾದ 'ಬ' ಎಂಬುವನಿಗೆ ಒಂದು ಧನಾದೇಶವನ್ನು ನೀಡುತ್ತಾನೆ. 'ಬ' ನು ಬ್ಯಾಂಕಿನಿಂದ ಸಂದಾಯವನ್ನು ಸ್ವೀಕರಿಸಬಹುದೇ ?
 - (b) 'C' instructs his banker to buy certain debentures for him and asks the banker to keep them for him and collect the interest on them. Subsequently 'C's' current account is overdrawn. Can banker exercise the lien over debentures ?
'ಕ' ತನ್ನ ಬ್ಯಾಂಕರ್‌ನಿಗೆ ತನ್ನ ಪರವಾಗಿ ಕೆಲವು ಸಾಲಪತ್ರ ಖರೀದಿಸಲು ಸೂಚಿಸುತ್ತಾನೆ. ಮತ್ತು ಅವನಿಗಾಗಿ ಅವುಗಳನ್ನು ಬ್ಯಾಂಕರ್‌ನು ಇಟ್ಟುಕೊಂಡು ಅದರಿಂದ ಬರುವ ಬಡ್ಡಿ ಸಂಗ್ರಹಿಸಲು ಕೇಳಿಕೊಂಡಿರುತ್ತಾನೆ. ನಂತರ 'ಕ' ನು ಚಾಲ್ತಿ ಖಾತೆಯಲ್ಲಿ ಹೆಚ್ಚಿನ ಹಣ ಪಡೆದಿರುತ್ತಾನೆ. ಆ ಸಾಲಪತ್ರಗಳ ಮೇಲೆ ಬ್ಯಾಂಕರ್‌ನು ಧಾರಣಾಧಿಕಾರ ಚಲಾಯಿಸಬಹುದೇ ?
 - (c) 'A,B,C and D are partners in the 'X Firm'. They informed the banker that 'B' and 'C' will operate the firm's current account. Can banker honour the cheques of the firm signed by 'B and D' ?
'ಎ, ಬಿ, ಸಿ ಮತ್ತು ಡಿ' ಇವರು ಎಕ್ಸ್ ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಬ್ಯಾಂಕಿನಲ್ಲಿ ತೆರೆದ ಸಂಸ್ಥೆಯ ಚಾಲ್ತಿ ಖಾತೆಯನ್ನು 'ಬಿ ಮತ್ತು ಸಿ' ನಿರ್ವಹಿಸುತ್ತಾರೆಂದು ಬ್ಯಾಂಕರ್‌ನಿಗೆ ತಿಳಿಸಿರುತ್ತಾರೆ. ಬ್ಯಾಂಕರ್‌ನು ಅದನ್ನು ಒಪ್ಪಿಕೊಂಡು 'ಬಿ ಮತ್ತು ಡಿ' ಸಹಿ ಮಾಡಿದ ಚೆಕ್‌ನ್ನು ಪಾವತಿಸಬಹುದೇ ?